



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಬುಧವಾರ, ೨೮, ಆಗಸ್ಟ್, ೨೦೨೪(ಭಾದ್ರಪದ, ೦೬, ಶಕವರ್ಷ, ೧೯೪೬) BENGALURU, WEDNESDAY, 28, AUGUST, 2024(BHADRAPADA, 06, SHAKAVARSHA, 1946)	ಸಂ. ೪೧೫ No.415
------------------------	--	-------------------

ಕರ್ನಾಟಕ ಸರ್ಕಾರ

ಸಂಖ್ಯೆ: ಇ-ಆರ್‌ಡಿ 15 ಆರ್ ಬಿಎ 2022

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ: 28.8.2024

ಅಧಿಸೂಚನೆ

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 2011 (2012 ರ ಕರ್ನಾಟಕ ಅಧಿನಿಯಮ ಸಂಖ್ಯೆ 10) ರ ಪ್ರಕರಣ 40 ರ ಉಪ-ಪ್ರಕರಣ (1) ರ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ನಿಯಮಗಳ ಕರಡು ಪ್ರತಿಯನ್ನು ಅಧಿಸೂಚನೆ ಸಂಖ್ಯೆ ಆರ್‌ಡಿ 15 ಆರ್‌ಬಿಎ 2022, ದಿನಾಂಕ:05.03.2024 ನ್ನು ಕರ್ನಾಟಕ ರಾಜ್ಯ ಪತ್ರದ ಭಾಗ-IV ರಲ್ಲಿ ದಿನಾಂಕ:13.03.2024 ರಂದು ಈ ನಿಯಮಗಳಿಂದ ಬಾಧಿತರಾದ ಯಾವುದೇ ವ್ಯಕ್ತಿಯು, ಅವರ ಆಕ್ಷೇಪಣೆಗಳನ್ನು ಸರ್ಕಾರದ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 15 ದಿನಗಳ ಒಳಗೆ ಸಲ್ಲಿಸುವಂತೆ ತಿಳಿಸಲಾಗಿತ್ತು,

ಸದರಿ ಗೆಜೆಟ್ ಅನ್ನು 13.03.2024 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಯಿತು.

ಮೇಲೆ ನಿರ್ದಿಷ್ಟಪಡಿಸಿದ ಅವಧಿಯಲ್ಲಿ ರಾಜ್ಯ ಸರ್ಕಾರವು ಯಾವುದೇ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸ್ವೀಕರಿಸಿರುವುದಿಲ್ಲ.

ಆದುದರಿಂದ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 2011 (2012 ರ ಕರ್ನಾಟಕ ಅಧಿನಿಯಮ ಸಂಖ್ಯೆ 10) ರ ಪ್ರಕರಣ 40 ರ ಉಪ-ಪ್ರಕರಣ (1) ರ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಪ್ರಸ್ತಾಪಿಸಿರುವ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮ, 2011 ರ ಅಡಿಯಲ್ಲಿ, (2012ರ ಕರ್ನಾಟಕ ಕಾಯ್ದೆ 10) ಕರ್ನಾಟಕ ಸರ್ಕಾರವು ಈ ಕೆಳಗಿನ ನಿಯಮಗಳನ್ನು ರಚಿಸುತ್ತದೆ. ಅವುಗಳೆಂದರೆ,

ನಿಯಮಗಳು

1. **ಶೀರ್ಷಿಕೆ ಮತ್ತು ಪ್ರಾರಂಭ,-** (1) ಈ ನಿಯಮಗಳನ್ನು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ನಿಯಮಗಳು, 2024 ಎಂದು ಕರೆಯತಕ್ಕದ್ದು.

(2) ಈ ನಿಯಮಗಳು ಅಧಿಕೃತ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ಪರಿಭಾಷೆಗಳು: ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು.-

ಎ) “ಅಧಿನಿಯಮ” ಎಂದರೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 2011 (2012 ಕರ್ನಾಟಕ ಅಧಿನಿಯಮ ಸಂಖ್ಯೆ (10);

ಬಿ) “ಪ್ರಕರಣ” ಎಂದರೆ ಈ ಅಧಿನಿಯಮದ ಪ್ರಕರಣ; ಮತ್ತು

(ಸಿ) “ಪ್ರಪತ್ರ” ಎಂದರೆ ಈ ನಿಯಮಗಳಿಗೆ ಅನುಬಂಧಿಸಲಾದ ಪ್ರಪತ್ರ.

3. ಸರ್ಕಾರೇತರ ಸದಸ್ಯರುಗಳಿಗೆ ಪ್ರಯಾಣ ಭತ್ಯೆ : ಸರ್ಕಾರೇತರ ಸದಸ್ಯರು ಅಂದರೆ ಅಧಿನಿಯಮದ ಪ್ರಕರಣ 3 ರ ಉಪ ಪ್ರಕರಣ (4) (ಟಿ) ಮತ್ತು (ಯು) ಗಳನ್ವಯ ನಾಮನಿರ್ದೇಶಿತರಾದ ಸರ್ಕಾರೇತರ ಸದಸ್ಯರು ಪ್ರಯಾಣ ಭತ್ಯೆ ಮತ್ತು ಉಪಸ್ಥಿತಿ ಭತ್ಯೆಗಳನ್ನು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಗಳ ಅನುಬಂಧ “ಎ” ರನ್ವಯ ಸರ್ಕಾರವು ಕಾಲಕಾಲಕ್ಕೆ ನಿಗದಿಪಡಿಸುವ ದರಗಳನ್ವಯ ಪಡೆಯಲು ಅರ್ಹರಾಗಿರತಕ್ಕದ್ದು.

4. ಕರಾರುಗಳನ್ನು ಮಾಡಿಕೊಳ್ಳುವುದು: ಪ್ರಾಧಿಕಾರದ ಪರವಾಗಿ ಅಥವಾ ಪ್ರಾಧಿಕಾರದ ಹೆಸರಿನಲ್ಲಿ ಕಾಮಗಾರಿಗಳನ್ನು ನಿರ್ವಹಿಸುವುದು ಅಥವಾ ಸಾಮಗ್ರಿಗಳನ್ನು, ಸರಕುಗಳನ್ನು ಸರಬರಾಜು ಮಾಡುವ ಅಥವಾ ಸೇವೆಯನ್ನು ಸಲ್ಲಿಸುವ ಸಲುವಾಗಿ ಸರ್ಕಾರವು ಕಾಲಕಾಲಕ್ಕೆ ರಚಿಸಿದ ಯಾವುದೇ ನಿಯಮಗಳು ಮತ್ತು ನಮೂನೆಗಳು ಇದ್ದರೆ, ಸಾಧ್ಯವಾದಷ್ಟು ಮಟ್ಟಿಗೆ ಅಧಿನಿಯಮ ಮತ್ತು ಈ ನಿಯಮಗಳ ಉಪಬಂಧಗಳಿಗೆ ಅಸಂಗತವಾಗದಿರುವಷ್ಟರ ಮಟ್ಟಿಗೆ ಅವುಗಳನ್ನು ಅನುಸರಿಸತಕ್ಕದ್ದು ಮತ್ತು ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಆಯುಕ್ತರು ಅದನ್ನು ಸಭೆಯ ಮುಂದೆ ಮಂಡಿಸತಕ್ಕದ್ದು. ಪ್ರಾಧಿಕಾರದ ಆಯುಕ್ತರ ಅಂಥ ನಡವಳಿಕೆಗಳಲ್ಲಿ ಯಾವುದೇ ಮಾರ್ಪಾಡು ಮಾಡಲು ಅಥವಾ ರದ್ದುಪಡಿಸಲು ಪ್ರಾಧಿಕಾರವು ತೀರ್ಮಾನಿಸಿದರೆ, ಆಯುಕ್ತರ ನಡವಳಿಕೆಗಳನ್ನು ಪ್ರಾಧಿಕಾರವು ಮಾರ್ಪಾಡು ಮಾಡಲು ಅಥವಾ ರದ್ದುಗೊಳಿಸಲು ತೀರ್ಮಾನಿಸಿದ ದಿನಾಂಕದಿಂದ ನಡವಳಿಕೆಗಳು ಹಾಗೆ ಮಾರ್ಪಾಡಾದ ರೂಪದಲ್ಲಿ ಮಾತ್ರ ಪರಿಣಾಮಕಾರಿಯಾಗಿರತಕ್ಕದ್ದು ಅಥವಾ ಸಂದರ್ಭಾನುಸಾರ ಪರಿಣಾಮಕಾರಿಯಾಗಿರತಕ್ಕದ್ದಲ್ಲ.

5. ಪ್ರಾಧಿಕಾರವು ನಿಧಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಷರತ್ತುಗಳು:

ರಾಜ್ಯ ಸರ್ಕಾರವು 8ನೇ ಪ್ರಕರಣ (2)ನೇ ಉಪ ಪ್ರಕರಣ (ಬಿ) ಖಂಡದ ಮೇರೆಗೆ ಪ್ರಾಧಿಕಾರವು ನಿಧಿಗಳನ್ನು ಪಡೆಯುವುದಕ್ಕಾಗಿ ಮಂಜೂರಾತಿ ನೀಡುವ ಸಮಯದಲ್ಲಿ ಪ್ರಾಧಿಕಾರ ಮತ್ತು ಸರ್ಕಾರದ ನಡುವೆ ಪರಸ್ಪರ ಒಪ್ಪಿಕೊಳ್ಳಬಹುದಾದಂತಹ ಷರತ್ತುಗಳನ್ನು ವಿಧಿಸಬಹುದು.

6. ಪ್ರಾಧಿಕಾರದ ನೌಕರರು:

(1) ಪ್ರಾಧಿಕಾರದ ಆಯುಕ್ತರು ಮತ್ತು ಇತರ ನೌಕರರ ಅರ್ಹತೆಗಳು, ನೇಮಕ ವಿಧಾನ ಮತ್ತು ಸೇವಾ ಷರತ್ತುಗಳು ಕರ್ನಾಟಕ ಸರ್ಕಾರಿ ನೌಕರರಿಗೆ ಸಮಾನವಾಗಿರತಕ್ಕದ್ದು.

(2) ಪ್ರಾಧಿಕಾರವು ಸೃಜಿಸುವ ಪ್ರತಿಯೊಂದು ಹುದ್ದೆಯು, ಸರ್ಕಾರದ ಅಧೀನದಲ್ಲಿರುವ ಹುದ್ದೆಗೆ ಸಮಾನವಾಗಿರತಕ್ಕದ್ದು. ಪ್ರಾಧಿಕಾರವು ಪ್ರತಿಯೊಂದು ಹುದ್ದೆಯನ್ನು ಸರ್ಕಾರದ ಅನುಮೋದನೆ ಪಡೆದು ಸೃಜಿಸತಕ್ಕದ್ದು.

(3) ಪ್ರಾಧಿಕಾರದಲ್ಲಿರುವ ಪ್ರತಿಯೊಂದು ಹುದ್ದೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕರ್ನಾಟಕ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ಭಾರತದ ಇತರ ಯಾವುದೇ ರಾಜ್ಯ ಸರ್ಕಾರದ ನೌಕರರನ್ನು ಅಥವಾ ಭಾರತದ ವ್ಯಾಪ್ತಿಯಲ್ಲಿ ಬರುವಂತಹ ಯಾವುದೇ ಸ್ವಾಯತ್ತ ಸಂಸ್ಥೆಯ ನೌಕರರನ್ನು ಪ್ರತಿ ನಿಯೋಜಿಸುವ ಮೂಲಕ ಭರ್ತಿ ಮಾಡತಕ್ಕದ್ದು.

(4) ಪ್ರಾಧಿಕಾರದ ನೌಕರರಿಗೆ ಅನ್ವಯವಾಗುವ ವೇತನ ಶ್ರೇಣಿಗಳು, ಕರ್ನಾಟಕ ಸರ್ಕಾರದಲ್ಲಿರುವ ಸಮಾನ ಹುದ್ದೆಗಳಿಗೆ ಅನ್ವಯವಾಗುವ ವೇತನ ಶ್ರೇಣಿಗಳಾಗಿರತಕ್ಕದ್ದು.

(5) ಪ್ರಾಧಿಕಾರದ ನೌಕರರು, ಈ ನಿಯಮಗಳಿಗೆ ಅಸಂಗತವಾಗಿರದಷ್ಟರ ಮಟ್ಟಿಗೆ, ಕರ್ನಾಟಕ ಸಿವಿಲ್ ಸೇವಾ ನಿಯಮಗಳಿಗೆ ಒಳಪಡತಕ್ಕದ್ದು.

(6) ಪ್ರಾಧಿಕಾರದ ನೌಕರರು, ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು 2021 ರ ಮತ್ತು ಪ್ರಾಧಿಕಾರವು ಕಾಲಕಾಲಕ್ಕೆ ಅಧಿಸೂಚಿಸಬಹುದಾದಂತಹ ರಾಜ್ಯ ಸರ್ಕಾರಿ ನೌಕರರಿಗೆ ಅನ್ವಯವಾಗತಕ್ಕ ಇತರ ಸೇವಾ ನಿಯಮಗಳಿಗೆ ಒಳಪಡತಕ್ಕದ್ದು.

7. ಪ್ರಾಧಿಕಾರದ ಟಿಪ್ಪಣಿಯ ವಿಷಯಗಳನ್ನು ತಿಳಿಯಪಡಿಸುವುದು: (1) 16 ನೇ ಪ್ರಕರಣದ (1) (2) ಮತ್ತು (3) ನೇ ಉಪ-ಪ್ರಕರಣಗಳ ಮೇರೆಗೆ ಸುತ್ತೋಲೆ ಮೂಲಕ ಕಳುಹಿಸಬೇಕಾಗಿರುವ ಪ್ರಾಧಿಕಾರದ ಟಿಪ್ಪಣಿಯಲ್ಲಿ ವಿಷಯದ ವಾಸ್ತವಾಂಶಗಳನ್ನು ತೀರ್ಮಾನದ ಅಂಶಗಳನ್ನು ಯಾವುದೇ ಪಕ್ಷಕಾರರೊಡನೆ ಸಮಾಲೋಚಿಸಿದ್ದರೆ, ಪಕ್ಷಕಾರರ ಅಭಿಪ್ರಾಯಗಳನ್ನು ಮತ್ತು ಆಯುಕ್ತರು ಅಂತಿಮ ಶಿಫಾರಸ್ಸುಗಳನ್ನು ತಿಳಿಯಪಡಿಸತಕ್ಕದ್ದು.

(2) ಪ್ರಾಧಿಕಾರದ ಇಂತಹ ಪ್ರತಿಯೊಂದು ಟಿಪ್ಪಣಿಗೂ ಆಯುಕ್ತರು ಸಹಿ ಮಾಡತಕ್ಕದ್ದು.

8. ಪ್ರಾಧಿಕಾರದ ಸ್ಥಿರಾಸ್ತಿಗಳನ್ನು ಮಾರುವ ಬಗ್ಗೆ ಷರತ್ತುಗಳು: (1) ಪ್ರಾಧಿಕಾರದ ಯಾವುದೇ ಸ್ಥಿರಾಸ್ತಿಗಳನ್ನು ಹಾಗೂ ಒಂದು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಚರಾಸ್ತಿಗಳನ್ನು ಸರ್ಕಾರದ ಪೂರ್ವಾನುಮತಿ ಇಲ್ಲದೆ ಪರಭಾರೆ ಮಾಡತಕ್ಕದ್ದಲ್ಲ.

(2) ನಿರುಪಯುಕ್ತ ವಸ್ತುಗಳನ್ನು ಕರ್ನಾಟಕ ಸರ್ಕಾರದ ಅರ್ಥಿಕ ಸಂಹಿತೆ ನಿಯಮಗಳ ಅನುಸಾರ ಪ್ರಾಧಿಕಾರದ ಪೂರ್ವಾನುಮತಿಯೊಂದಿಗೆ ಮಾರತಕ್ಕದ್ದು.

9. ಆಯವ್ಯಯದ ನಮೂನೆ: ಪ್ರತಿ ವರ್ಷದ ಡಿಸೆಂಬರ್ ತಿಂಗಳಲ್ಲಿ ಮುಂದಿನ ಅರ್ಥಿಕ ವರ್ಷದ ಬಜೆಟ್ ನ್ನು ಪ್ರಾಧಿಕಾರವು ಸರ್ಕಾರದ ಆರ್ಥಿಕ ಇಲಾಖೆಯು ಗೊತ್ತು ಪಡಿಸಲಾದ ನಮೂನೆಯಲ್ಲಿ ಅನ್ವಯವಾಗುವಷ್ಟು ಮಟ್ಟಿಗೆ ಅಂಥಹದೇ ಅನುಬಂಧಗಳೊಡನೆ ತಯಾರಿಸತಕ್ಕದ್ದು.

10. ಲೆಕ್ಕ ಪುಸ್ತಕಗಳು ಮತ್ತು ಇತರ ರಿಜಿಸ್ಟ್ರರಗಳ ನಮೂನೆ: (1) ಕರ್ನಾಟಕ ಆರ್ಥಿಕ ಸಂಹಿತೆ 1958 ರ ಉಪಬಂಧಗಳು ಮತ್ತು ಅದರ ಮೇರೆಗೆ ರಚಿಸಲಾದ ನಮೂನೆಗಳು ಯಥೋಚಿತ ಬದಲಾವಣೆಗಳೊಂದಿಗೆ ಪ್ರಾಧಿಕಾರವು ನಿರ್ವಹಿಸುವ ಲೆಕ್ಕಪತ್ರಗಳಿಗೆ ಅನ್ವಯವಾಗತಕ್ಕದ್ದು.

(2) ಪ್ರಾಧಿಕಾರದ ಉದ್ದೇಶಕ್ಕೆ ಸೂಕ್ತವಾಗುವ ಪರಿನಿಯಮಗಳನ್ನು ಅಥವಾ ನಮೂನೆಗಳನ್ನು ಕರ್ನಾಟಕ ಸರ್ಕಾರವು ರಚಿಸಿರದಿದ್ದಲ್ಲಿ ಅನುಸರಿಸತಕ್ಕ ಪರಿನಿಯಮಗಳನ್ನು ಮತ್ತು ನಮೂನೆಗಳನ್ನು ಆಯುಕ್ತರು ನಿರ್ದಿಷ್ಟಪಡಿಸಬಹುದು ಮತ್ತು 4 ನೇ ನಿಯಮದಲ್ಲಿ ನಿರ್ದಿಷ್ಟ ಪಡಿಸಿರುವಂತೆ ಪ್ರಾಧಿಕಾರದ ಘಟನೋತ್ತರಅನುಮೋದನೆ ನಿರ್ಬಂಧವು ಯಥೋಚಿತ ಬದಲಾವಣೆಯೊಂದಿಗೆ ಅನ್ವಯವಾಗತಕ್ಕದ್ದು.

11. ವರದಿಗಳು: - ಪ್ರಾಧಿಕಾರವು ಪ್ರತಿ ವರ್ಷ ಜುಲೈ ಅಂತ್ಯದ ಒಳಗಾಗಿ ಲೆಕ್ಕ ಪರಿಶೋಧನಾ ವರದಿಯನ್ನು ಸಲ್ಲಿಸತಕ್ಕದ್ದು, ಅದಾಗ್ಯೂ ಪ್ರಪತ್ರ 1 ರಲ್ಲಿ ಸರ್ಕಾರ ನಿಯಮಿಸಲಾದ ವಿಷಯಗಳನ್ನು ಒಳಗೊಳ್ಳುವ ಮತ್ತು ಯೋಜಿಸಿದ ಕೈಗೊಂಡ ಮತ್ತು ಪೂರ್ಣಗೊಳಿಸಿದ ಪ್ರಧಾನ ಕಾರ್ಯ ಚಟುವಟಿಕೆಗಳು, ಹಣಕಾಸು ಪರಿಸ್ಥಿತಿ, ಸಿಬ್ಬಂದಿ ಮತ್ತು ಅಧಿಕಾರಿಗಳು ಮತ್ತು ಇತರ ಅದೇ ಬಗೆಯ ವಿಷಯಗಳನ್ನೊಳಗೊಂಡ ವಾರ್ಷಿಕ ಆಡಳಿತ ವರದಿಯನ್ನು ಸಿದ್ಧಪಡಿಸಿ ಮಂಡಳಿಯ ಅನುಮೋದನೆ ಪಡೆಯತಕ್ಕದ್ದು ಮತ್ತು ಮುಂದಿನ ಪ್ರತಿಯೊಂದು ಹಣಕಾಸು ವರ್ಷಕ್ಕಾಗಿ ಜೂನ್

ಅಂತ್ಯದಲ್ಲಿ ಅದನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು. ಸರ್ಕಾರವು ಅಂತಹ ವರದಿಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸುವಂತೆ ಮಾಡಬಹುದು.

ಪ್ರಪತ್ರ -1

(ನಿಯಮ 11ನ್ನು ನೋಡಿ)

_____ ವರ್ಷಕ್ಕಾಗಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ವಾರ್ಷಿಕ ಆಡಳಿತ ವರದಿ.

(ಎ) ಆಡಳಿತ:

- (1) ಪ್ರಾಧಿಕಾರದ ರಚನೆ ಅನರ್ಹಗೊಳಿಸುವಿಕೆ, ತೆಗೆದು ಹಾಕುವುದು, ಇತ್ಯಾದಿ.
- (2) ಪ್ರಾಧಿಕಾರದ ಸದಸ್ಯರ ಹೆಸರುಗಳು ಮತ್ತು ಪದನಿಮಿತ್ತ ಅಥವಾ ನಾಮನಿರ್ದೇಶಿತ ಅಥವಾ ನೇಮಕಗೊಂಡಂತೆ ಅವರ ಸಾಮರ್ಥ್ಯ.
- (3) ವರದಿಯ ವರ್ಷದಲ್ಲಿ ನಡೆಸಲಾದ ಪ್ರಾಧಿಕಾರದ ಸಭೆಗಳು ಮತ್ತು ಅಗತ್ಯವಿರುವಷ್ಟು ಸಂಖ್ಯೆಯ ಸಭೆಗಳನ್ನು ನಡೆಸದಿರುವುದಕ್ಕೆ ಕಾರಣಗಳು.
- (4) (ಎ) ವರದಿಯ ವರ್ಷದಲ್ಲಿ ನಡೆದ ಕಾರ್ಯಗೊಳಿಸುವ ಸಮಿತಿಯ ಸಭೆಗಳು ಮತ್ತು ಅಗತ್ಯವಿರುವಷ್ಟು ಸಂಖ್ಯೆಯ ಸಭೆಗಳನ್ನು ನಡೆಸದಿರುವುದಕ್ಕೆ ಕಾರಣಗಳು.
(ಬಿ) ನಿರಂತರವಾಗಿ ಅಥವಾ ಹೆಚ್ಚು ಸಭೆಗಳಿಗೆ ಗೈರು ಹಾಜರಾದ ಪ್ರಾಧಿಕಾರದ ಮತ್ತು ಕಾರ್ಯಗತಗೊಳಿಸುವ ಸಮಿತಿಯ ಸದಸ್ಯರ ಪಟ್ಟಿ,
- (5) ಪ್ರಾಧಿಕಾರದ ಸಮಿತಿಗಳ ಮತ್ತು ಉಪಸಮಿತಿಗಳ ರಚನೆ.
- (6) ಪ್ರತಿಯೊಂದು ಸಮಿತಿ / ಉಪಸಮಿತಿಗೆ ಪ್ರತ್ಯೇಕವಾಗಿ ನಡೆಸಲಾದ ಸಭೆಗಳ ಸಂಖ್ಯೆ.
- (7) ಪ್ರಾಧಿಕಾರದ ಅಧಿಕಾರಿ ಮತ್ತು ನೌಕರರುಗಳು.
- (8) ಪ್ರಾಧಿಕಾರದ ಆವರಣದ ವ್ಯಾಪ್ತಿ ಮತ್ತು ಅಧಿಕಾರಿಗಳು ಮತ್ತು ನೌಕರರುಗಳು.
- (9) ಪೀಠೋಪಕರಣಗಳು ಮತ್ತು ಕಛೇರಿ ಸಾಮಗ್ರಿಗಳು.
- (10) ಮೇಲೆ ಬಾಬು 8 ರಲ್ಲಿ ತೋರಿಸಿರುವ ಹೊರತಾಗಿ ಸ್ಥಿರಾಸ್ತಿ.
- (11) ಮೋಟಾರು ವಾಹನಗಳು ಉಪಕರಣಗಳು ಮತ್ತು ಸ್ಥಿರ ವಸ್ತುಗಳು.
- (12) ಪುಸ್ತಕಗಳು ಮತ್ತು ಪ್ರಪತ್ರಗಳು/ನಮೂನೆಗಳು ಮತ್ತು ದಾಖಲೆ ಪತ್ರಗಳ ನಿರ್ವಹಣೆ.
- (13) ನಗದು, ಬೆಲೆಬಾಳುವ ದಸ್ತಾವೇಜು ಮತ್ತು ಪ್ರಮುಖ ದಾಖಲೆ ಪತ್ರಗಳ ಭದ್ರತೆ ಮತ್ತು ಸುರಕ್ಷತೆ ಮತ್ತು ಅಭಿರಕ್ಷೆ.

(ಬಿ) ಆಯವ್ಯಯ ಮತ್ತು ಯೋಜನೆಗಳು:

- (14) ವಾರ್ಷಿಕ ಸ್ವೀಕೃತಿ ಮತ್ತು ವೆಚ್ಚಗಳು.

ಕಾಮಗಾರಿಯ ಹೆಸರು
ಎಂದರೆ ಕಟ್ಟಡಗಳು/
ಯೋಜನೆಗಳು/ಸೇವೆಗಳು

(1)

ವೆಚ್ಚ ವಾಸ್ತವಿಕ ಪ್ರಗತಿ
ಹಿಂದಿನ ವರ್ಷದವರೆಗೆ

(2)

ಪ್ರಸಕ್ತ ಸಾಲಿನವರೆಗೆ ವೆಚ್ಚ

(3)

- (15) ಕಾಮಗಾರಿಯ ನಿಧಾನಗತಿಯ ಪ್ರಗತಿಗೆ 14 ರಲ್ಲಿ ಉಲ್ಲೇಖಿಸಲಾಗಿರುವಂತೆ ಕಾರಣಗಳು.
- (16) ಯೋಜನೆಗಳು ಮತ್ತು ಸ್ಕೀಮುಗಳ ಪರಿಷ್ಕರಣೆ ಮತ್ತು ಅವು ಯಾವುದಾದರೂ ಇದ್ದರೆ ಅವುಗಳನ್ನು ಕಾರಣ ಸಹಿತ ಕಳುಹಿಸಿಕೊಡುವುದು.
- (17) ತಪ್ಪಿತಸ್ಥ, ಕರ್ತವ್ಯಲೋಪವೆಸಗಿರುವ ಏಜೆನ್ಸಿಗಳು, ಇಲಾಖೆಗಳು, ಇತ್ಯಾದಿ ಅಂತಹ ಏಜೆನ್ಸಿಗಳ ಮತ್ತು ಇಲಾಖೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು.
- (18) ಪ್ರಾಧಿಕಾರದ ಅನುದಾನದ ಪ್ರಸ್ತುತ ಹಂತ.
- I) (ಎ) ಖಜಾನೆಯ ನಿಧಿಯನ್ನು ಇಡಲಾಗಿರುವ ಬ್ಯಾಂಕಿನ ಹೆಸರುಗಳು.
 - (ಬಿ) ಬ್ಯಾಂಕಿನ ಖಾತೆ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ವಿವರಗಳ ಸ್ವರೂಪ
 - (ಸಿ) ಶಿಲ್ಕು
 - II) ಠೇವಣಿ ಮತ್ತು ಠೇವಣಿಯ ಸ್ವರೂಪ.
 - III) ಸಂಗ್ರಹಿಸಿದ ಸಾಲಗಳು ಮತ್ತು ಅದರ ವೆಚ್ಚಗಳು.
 - IV) ಅನುದಾನ, ಉಪದಾನ, ಕೊಡುಗೆಗಳು, ದೇಣಿಗೆಗಳು, ಉಡುಗೊರೆಗಳ ವಿವರಗಳು.
- (19) ಲೆಕ್ಕಪತ್ರ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆ ಮತ್ತು ಅವುಗಳ ಹಂತ.
- (20) ಹಣಕಾಸು ವರ್ಷದಲ್ಲಿ ಹಣ ದುರುಪಯೋಗ ಹಾಗೂ ಆರ್ಥಿಕ ನಷ್ಟ, ಆಸ್ತಿ ನಷ್ಟ, ಆಸ್ತಿ ಅತಿಕ್ರಮಣ ಪ್ರಕರಣಗಳಲ್ಲಿ ತೆಗೆದುಕೊಳ್ಳಲಾದ ಕ್ರಮ ಅಥವಾ ಶಿಫಾರಸ್ಸು ಮಾಡಲಾದ ಪ್ರಕರಣಗಳು.
- (21) ಆಯುಕ್ತರು ತಮ್ಮ ಕಛೇರಿಯ ಅಧಿಕಾರಿ ಮತ್ತು ಅಧಿಕೃತ ಏಜೆನ್ಸಿಗಳೊಂದಿಗೆ ಯೋಜನೆಗಳ ಪರಿವೀಕ್ಷಣೆ ನಡೆಸಿ, ಅಧಿಕೃತ ಏಜೆನ್ಸಿಗಳಿಂದ ಕಾರ್ಯಗತಗೊಳಿಸಲಾದ ಅಂತಹ ಯೋಜನೆಗಳ ತಪಾಸಣೆ ಮಾಡುವುದು ಹಾಗೂ ಯೋಜನೆಗಳ ಟಿಪ್ಪಣಿಗಳನ್ನು ರಚಿಸಿ ಕಾರ್ಯಗತಗೊಳಿಸುವುದು
- (22) ಯಾವುದೇ ಪ್ರಮುಖ ವಿಷಯಗಳು ಷರಾದೊಂದಿಗೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಕಲಾವತಿ.ಎಸ್.ಎನ್)
ಸರ್ಕಾರದ ಉಪ ಕಾರ್ಯದರ್ಶಿ
ಕಂದಾಯ ಇಲಾಖೆ

[ಸಮನ್ವಯ, ಸೇವೆಗಳು-2 ಮತ್ತು ಮಂ & ಪ್ರಾ]

GOVERNMENT OF KARNATAKA

No: RD 15 RBA 2022

karnataka Government secretariat
Multi Stored Building
Bengaluru, Dated:28.08.2024

Notification

The following rules further to amend the Kitturu Development Authority Act, 2011, which the Government of Karnataka proposes in exercise of the powers conferred by section 40(1) of the Kitturu Development Authority Act, 2011, (Karnataka Act 10 of 2012) is hereby published as required by sub-section (1) of the said section, vide Notification NO: RD 15 RBA 2022, Dated 05.03.2024, in part IV-A of the of the Karnataka Gazzete dated 13.03.2024 inviting objections and suggestions from all the persons likely to be affected thereby within fifteen days from the date of its publication in the official Gazette

Where the said Gazette was made available to the public on 13.03.2024

And whereas no objections and suggestions were received by the State Government with in the period of specified above.

Now therefore in exercise the powers conferred by section 40(1) of the Kitturu Development Authority Act, 2011, (Karnataka Act 10 of 2012) the Government of Karnataka, proposes to make The Kitturu Development Authority Act, 2011, (Karnataka Act 10 of 2012) as follows. Namely;

RULES

1. **Short title and Commencement:**(1) These rules may be called the Kitturu Development Authority Rules, 2024.

(2) They shall come into force with effect from the date of their publication in the official gazette.
2. **Definitions:** In these rules, unless the context otherwise requires :-
 - a. **"Act"** means the kitturu Development Authority Act, 2011(Karnataka Act No. 10 of 2012).
 - b. **"Section"** means section of the Act; and
 - c. **"Proforma"** means proforma appended to these rules.
3. **Travelling Allowance to Non-Official Members:** The Non- Official members means members nominated under sub-section 4(t) & (u) of Section 3 of the Act. They shall entitle to get Travelling Allowance and sitting Allowance at rates fixed by the Government from time to time as per Annexure "A" of the Karnataka Government Service Rules.

4. **Execution of Contracts:** In order to execute the works or supply any materials, goods or render services on behalf of or in favour of the Authority, the rules and forms, if any, made by the Government from time to time, shall be followed, as far as practicable, and to the extent that they are not inconsistent with the provisions of the Act and these rules. The Commissioner shall place the same before next meeting of the Authority. If the Authority decides to do any modification or annual the proceedings of the Commissioner, the proceedings shall have effect only in such modified form or shall not have effect as the case may be from the date of the decision of the Authority modifying or annulling the proceedings of the Commissioner.
5. **Conditions for receiving funds by the Authority:** The State Government may, at the time of according sanction under clause (b) of sub-section (2) of Section 8 for receiving funds by the Authority, impose such conditions as may be mutually agreed to between the Authority and the Government.
6. **Employees of the Authority:** (1) The qualifications, mode of appointment and conditions of service of the Commissioner and other employees of the Authority shall be equivalent to that of Karnataka Government Employees.

(2) Every post created by the Authority shall be equivalent to a post under the Government. The Authority shall create each post with the approval of the Government.

(3) Every post under the Authority shall as far as practicable, be filled by deputation of employees of the Government of Karnataka or the Union Government or any other State Government in India or of the employees of any autonomous body within the limits of India.

(4) The pay scales applicable to the employees of the Authority shall be the pay scales applicable to equivalent posts under the Government of Karnataka.

(5) The Karnataka Civil Service Rules shall apply to employees of the Authority as far as they are not inconsistent with these rules.

(6) The employees of the Authority shall be governed by the Karnataka Civil Service (Conduct) Rules, 2021 and such other service rules applicable to the employees of the State Government, as may be notified by the Authority from time to time.
7. **Disclosure of contents in the note of the Authority:** (1) Under sub- sections 1, 2 and 3 of section 16, if consultation is made with any parties about facts of the subject and decision, then, the opinion of the parties and final recommendations of the Commissioner shall be disclosed in note of the Authority to be sent through circular.

(2) The Commissioner shall affix his signature on every such note of the Authority.

8. **Conditions regarding selling of immovable property of the Authority:** (1) No immovable property and movable property of the Authority worth more than one lakh shall be alienated without prior permission of the Government.

(2) The waste materials shall be sold as per the Karnataka Government Financial Code with prior permission of the Authority.

9. **Form of the Budget:**

At the month of December every year, the Authority shall prepare a budget of next financial year, with annexures, as far as applicable similar to the form prescribed by the Finance Department of the Government.

10. **Accounts Books and other Forms of registers:** (1) The provisions of the Karnataka Financial Code, 1958 and the forms framed there under shall be applicable to the accounts of the Authority, mutatis mutandis .

(2) If the Government of Karnataka has not framed the regulations and /or forms suitable for the objective of the Authority, the Commissioner may specify regulations and forms to be followed and restriction of post-facto approval of the Authority shall be applicable mutatis mutandis as specified in Rule 4.

11. Reports: The Authority shall submit an audit report within the end of July every year. However, an Annual Administrative Report comprising the matters prescribed by the Government in Proforma 1 and major activities planned, undertaken and completed, financial position, staff and powers and other similar matters, shall be prepared and get approved by the Board and it shall be submitted to the Government at the end of June for the each forth coming financial year. The Government may cause to be published such report in the Official Gazette.

Proforma-I

(See Rule 11)

Annual Administrative Report of the Kitturu Development Authority for the year.

a. **Administration:**

1. Constitution of the Authority, disqualification, removal, etc.
2. Names of members of the Authority and their capacity as and Ex-officio or nominated or appointed members.
3. No. of Meetings of Authority held during the report year and reasons for not conducting such number of meetings as may be required.

4. (a) No. of Meetings of Executive Committee held during the report year and reasons for not conducting such number of meetings as may be required.
- (b) List of members of the Authority and the Executive Committee who remained absent for the consecutive meetings or more number of meetings.
5. Constitution of Committees and Sub-Committees of the Authority.
6. Number of meetings held separately for every Committee/Sub-committee.
7. Officers and employees of the Authority.
8. Premises of the Authority and its officers and employees.
9. Furnitures and office materials.
10. Immovable property other than shown in the above item 8.
11. Motor vehicals, equipments and immovable objects.
12. Maintenance of books and proformas /forms and records.
13. Security, safety and custody of cash, valuable documents and important records.

(b) Budget and schemes:

(14) Annual Receipts and Expenditure

Name of the works Buildings / Schemes / Services	Physical progress of Expenditure till the end of last year	Expenditure during current year
(1)	(2)	(3)

- (15) Reasons for slow pace progress of the works as referred in item 14.
- (16) Revision of Schemes and projects, if any, shall be sent with reason.
- (17) Agencies, departments etc, which committed default and dereliction of the duty and action shall be taken against such agencies and departments.
- (18) Present status of the Authority's Fund-
 - I. (a) Names of the bank in which fund of the treasury is deposited.
 - (b) Bank account number and nature of bank account.
 - (c) Balance.
 - II. Deposits and nature of deposits.
 - III. Loans raised and its expenditure.
 - IV. Details of grants, gratuity, contributions, donations and gifts.

-
- (19) Maintenance of accounts and audit and their stage.
- (20) Cases of action taken or recommendation made in the cases such as misappropriation of money and financial loss, loss of property, encroachment of property during the financial year.
- (21) The Commissioner shall inspect the schemes executed by the authorised agencies along with the officers of his office and the authorised agencies, and execute the works by making notes of the schemes.
- (22) Any other important matter with remarks

By order and in the name of
Governor of Karnataka,

(KALAVATHI.SN)
Deputy Secretary to Government
Revenue Department
(Co-ordination, services-2 and
Boards and Authorities)